

ಖದುವ ಅಣಿಯಾಚಿ ಬೀಕೆನುವಂ...
ಡಿ

ಅಂತರ್ಭೂತ ಮಂಟಪ

ಇಲ್ಲಿನ ಕಥೆ - ಕವನಗಳನ್ನು
ನೀವೂ ಓದಿಲಿ;
ಜೀರ್ಣಯವಲಿನೂ ಓದಿ ಹೇಳಲಿ.

ನವೆಂಬರ್ - ಡಿಸೆಂಬರ್ 2024-25

ಪೂರ್ಣ ಯೋಜನೆ

Poorana 2024-25 Project
is Supported by Many
Individual Donors



ಪೂರ್ಣ ಶಿಕ್ಷಣ ಸಂಸ್ಥೆಯಲ್ಲಿ ಉಂಟು

Dhwani Educational Resource Centre

ನದಾಶಯ

ಪ್ರೀತಿಯ ಮಕ್ಕಳೇ,

ಓದುವ ಅಭಿರುಚಿ ಹೆಚ್ಚಿಸಿಕೊಳ್ಳಲು
ಪ್ರೀರಣೆ ನಿಂಡುವ ‘ನಾಹಿತ್ಯ ಮಂಟಪ’ ನಿಮ್ಮ
ಕೈಯಿಲ್ಲದೆ. ಇದರಿಳ್ಳ ಸ್ವರಚಿತ ಕಥೆ - ಕವನಗಳು,
ಮೂಲ ಇಂಲ್ಯಾಂಡ್ ಕಥೆಯೋಂದಿಗೆ ಅದರ ಅನುವಾದ
ಕೂಡ ಇವೆ.

ನಮ್ಮನಮ್ಮ ವೃತ್ತಿತ್ವವನ್ನು ನುಂದರವಾಲಿ
ಅರಂಭನುವ ಶಕ್ತಿ ಹೊಂಬಿರುವ ನಾಹಿತ್ಯ ಮಂಟಪವು
ನಿಮ್ಮಿಲ್ಲ ಹೊನೆ ಆಲೋಚನೆಗಳಿಗೆ ದಾಲಿಂಪವಾಗಲ
ಎಂಬುದು ನಮ್ಮ ನದಾಶಯ.

ಪ್ರತಿ ಕಥೆಯ ಕೊನೆಗೆ ಆಕರ್ಷಣ್ಯನ್ನು
ಕೊಡಲಾಗಿದೆ. ಲಿಂಕ್‌ಕರ ನಹಾಯಿಂದ ನಿಮ್ಮ
ಶಾಲೆಯ ಗ್ರಂಥಾಲಯಕ್ಕೆ ಆ ಪುಸ್ತಕರಳನ್ನು
ತಲಸಿಕೊಂಡು ಇನ್ನೂ ಹೆಚ್ಚು ಹೆಚ್ಚು ಓದಲು ಯಾತ್ರೆಗೆ.

ನಾಹಿತ್ಯ ಮಂಟಪವನ್ನು ನವಿದ ಬಳಕ
ನಿಮ್ಮ ಅಭಿಪ್ರಾಯಗಳನ್ನು ಧ್ವನಿಯೋಂದಿಗೆ
ಹಂಚಿಕೊಂಡರೆ ನಮಗೆಲ್ಲಾ ಸಂತನವಾಗುತ್ತದೆ.

ಧನ್ಯವಾದಗಳೋಂದಿಗೆ...

- ಧ್ವನಿ ಬಳಗ

ಧ್ವನಿ ಶ್ರೀ. ಸಂ. ಕೇಂದ್ರ / ನಾಹಿತ್ಯ ಮಂಟಪ / ಪುಟ 2

ಈ ಸಲದ

ಸಾಹಿತ್ಯ ಮಂಟಪದಲ್ಲಿ...

ಕಥೆಗಳು :

1. ಶ್ರೀನಿವಾಸ ರಾಮಾನುಜನ್

ಅನು: ಗಂಗಾಧರ ಕೆ.ಜಿ. - 34

2. Srinivasa Ramanujan

- www.champak.in - 45

ಲೇಖನ/ಪ್ರಬಂಧಗಳು:

1. ದ್ವಿತೀಯಾರಿ

- ವಸುಧೇಂದ್ರ - 04

2 ಎಸ್.ವಿ. ಪರಮೇಶ್ವರ ಭಟ್ಟರು

ಸಂಗ್ರಹ: ಗಂಗಾಧರ ಕೆ.ಜಿ. - 23

ಕವನಗಳು:

1. ತಾಯ ಹರಕೆ

- ಶಿಹೊಂ - 21

2. ಮುಗಿಲ ಜೋಗುಳ

- ಎಸ್.ವಿ. ಪರಮೇಶ್ವರ ಭಟ್ಟ - 32

ದ್ವನಿ ಶೈ. ನಂ. ಕೇಂದ್ರ / ಸಾಹಿತ್ಯ ಮಂಟಪ / ಪುಟ 3

ಲಲಿತ ಪ್ರಬಂಧ

ಕರ್ನಾಟಕ
ಕವಿತೆಗಳು

ದ್ವಿತೀಯಾರಿ

- ವಸುಧೇಂದ್ರ



ನನ್ನ ಅಪಾಟ್ ಮೇಂಟಿನೊಳಗೆ
ಬೆಳಗಿನ ವಾಕಿಗಿಗಾಗಿ ಒಂದು ಜಾಗಿಂಗ್
ಟ್ರಾಕನ್ನು ಮಾಡಿದ್ದಾರೆ. ಪ್ರತಿದಿನ ತಪ್ಪದೆ
ವಾಕಿಂಗ್ ಮಾಡುವುದು ನನ್ನ ಹವ್ಯಾಸ. ಅದೇ
ಹೊತ್ತಿಗೆ ವಾಕಿಂಗ್ ಮಾಡುವ ಸುಭ್ರಾಯರು
ನನ್ನ ಜೊತೆಯಲ್ಲಿ ಮಾತನಾಡುತ್ತಾ ನಡೆಯಲು
ಇಷ್ಟ್ ಪ್ರಡುತ್ತಾರೇ. ಸ್ಕೂಲಕಾರ್ಯಾದ್
ಸುಭ್ರಾಯರು ವಯಸ್ಸಿನಲ್ಲಿ ನನಗಿಂತಲೂ
ಹಿರಿಯರು. ವಾಕಿಗಿನಲ್ಲಿ ಅವರು ಜಗತ್ತಿನ
ವಿಷಯಗಳ ಬಗ್ಗೆ ಇನ್ನಿಲ್ಲದ ಆವೇಶದಿಂದ

ವೀರಾತ್ ನಾಡುತ್ತಾರ್. ನಾಡಿನ್
ರಾಜಕಾರಣಿಗಳನ್ನು, ಆಟಗಾರರನ್ನು, ಸಿನಿಮಾ
ನಟರನ್ನು, ಲೇಖಕರನ್ನು ಹೀನಾಯಮಾನವಾಗಿ
ಉಗಿಯುವುದು ಅವರ ಪ್ರಿಯ ಹಾಯಸ್.

ಮೊನ್ನೆ ಬೆಳಿಗ್ಗೆ ವಾಕಿಂಗಿನಲ್ಲಿ ಅವರ
ಭಾಷೆಗೆ ಅವ್ಯಾಹತವಾಗಿ ನಡೆದಿತ್ತು.
ವಿಶ್ವಕಪ್ಪನಲ್ಲಿ ಬಾಂಗ್ಲಾ ಜೊತೆಗೆ ಸೋತ ನಮ್ಮೆ
ಆಟಗಾರರಿಗಿಂತಲೂ ತಮ್ಮ ಆರು ವರ್ಷದ
ಮೊಮ್ಮೆಗೆ ಚೆನ್ನಾಗಿ ಕ್ರಿಕೆಟ್ ಆಡುತ್ತಾನೆಂದರು,
ಬೆಂಗಳೂರಿನ ರಸ್ತೆಗಳಿಗಿಂತಲೂ ಮುಳ್ಳು
ಹಂದಿಯ ಮೈಯೇ ನುಣ್ಣಿಗಿರುತ್ತದೆ ಎಂದರು,
ಬುಷ್ಟ್ ಮತ್ತು ಬ್ಲೇರ್ ಸಾಕ್ಷಾತ್ ರಾವಣ-
ಕುಂಭಕರ್ಣರ ಮತ್ತೊಂದು ಅವಶಾರವೆಂದು
ಜರಿದರು. ಸುಮ್ಮನೆ ತಲೆ ಬಗ್ಗಿಸಿ ಅವರ
ವಾತುಗಳನ್ನು ಕೇಳುತ್ತಾ, ಅಕ್ಕ ಪಕ್ಕದ
ವೀನೆಂಬುವರ್ತು ನಿದ್ದೆಯಿಂದ ಎಲ್ಲಿ
ಎದ್ದುಬಿಡುತ್ತಾರೋ ಎಂದು ಕಂಗಾಲಾಗುತ್ತಾ
ನಡೆಯುತ್ತಿದ್ದ ನನಗೆ ಅವರು ಹಾಕಿಕೊಂಡೆ

ಶೂನ ಲೇಸ್ ಬಿಚ್ಚಿದ್ದು ಗೊತ್ತಾಯಿತು. ಮೊದಲೇ ಸ್ಥಾಲಕಾಯ. ಎಲ್ಲಿ ಎಡವಿಕೊಂಡು ಬೀಳುತ್ತಾರೋ ಎಂದು ಹೆದರಿ ಅವರ ಮಾತನ್ನು ಅರ್ಥಕ್ಕೇ ತುಂಡರಿಸಿ. ಲೇಸನ್ನು ಕಟ್ಟಿಕೊಳ್ಳಲು ಹೇಳಿದೆ. ಹತ್ತಿರದಲ್ಲಿ ಕುಳಿಕೊಳ್ಳಲು ಬೆಂಚುಗಳಿಲ್ಲದ್ದರಿಂದ. ಹಾಗೇ ಬಗ್ಗಿದರು. ಅಷ್ಟೇ! “ಮರ್...” ಎಂದು ಅವರ ನಿಯಂತ್ರಣ ಮೀರಿ ಸದ್ದು ಹೊರಬಿದ್ದಿತು. “ಕುಯಿಕ್...” ಎಂದು ಸದ್ದು ಮಾಡಿ ನಕ್ಕು, ನಂತರ ಏನೂ ಆಗಿಲ್ಲವೆಂಬಂತೆ ಸುಮ್ಮನಾಗಿಬಿಟ್ಟೆ. ಅವರಿಗೆ ನನ್ನ “ಕುಯಿಕ್...” ಕೇಳಿಸಿಬಿಟ್ಟಿತು. ನಂತರ ವಾಕಿಂಗೆಲ್ಲಾ ಮೌನದಲ್ಲಿ ನಡೆಯಿತು. ಕೊನೆಗೆ ಮನೆಗೆ ಹೋಗುವಾಗ “ಈ ಸೂಪರ್ ಮಾರ್ಕೆಟ್‌ನಾಗೆ ಸಿಗೋ ಕಾಳು— ಕಡಿ ದನಕ್ಕೆ ಹಾಕೋದಕ್ಕೂ ಲಾಯಕ್ಕಲ್ಲ ನೋಡಿ...” ಎಂದು ಉಗಿದರು. “ಹೋದು” ಎಂದು ಎದುರಾಡದೆ ಒಟ್ಟಿಕೊಂಡೆ.

ಅಣಿಮಾ ಶಕ್ತಿಯೇ ಅಂತದ್ದು. ಮಟ್ಟ

ಇರುವೇ, ಬೆಟ್ಟದೊಂತಹ ಆನೆಂಬು ಸದ್ದಡಿಸುತ್ತದಲ್ಲವೇ? ಅಂತಹದ್ದು. ಹಾಗಂತ ಅಪಾನವಾಯುವನ್ನು ನೀವು ಮನುಷ್ಯರ ದೌರ್ಬಲ್ಯವೆಂದು ದುಡುಕಿನ ನಿರ್ಧಾರ ವಾಡಿದರೆ ನಾನು ಒಮ್ಮೆವದಿಲ್ಲ. ಅದು ಶಕ್ತಿಂಹೂ ಹೌದು. ಅದನ್ನು ನಿಮಗೆ ಮನಗಾಣಿಸಲು ಹೂಸಿನ ಹನುಮಕ್ಕನನ್ನು ನಿಮಗೆ ಪರಿಚಯಿಸುತ್ತೇನೆ.

ಚಿಕ್ಕಂದಿನ ವಾತು. ಸೂಗಂ ಬೀದಿಯ ಅತ್ಯಂತ ದೊಡ್ಡ ಜಗುಲಿಯ ಮನೆಯೇ ಹೂಸಿನ ಹನುಮಕ್ಕನದ್ದು. ನಾಲ್ಕು ಕರಿಬಂಡೆಗಳನ್ನು ಆವರಿಸಿ ಕೂಡುವ ವಿಶಾಲ ದೇಹವನ್ನು ಹೊಂದಿದ್ದ ಈ ಹನುಮಕ್ಕ ಓರಾವಾಗಲೂ ತನ್ನ ಜಗುಲಿಂಬಲ್ಲಿ ಕುಳಿತುಕೊಳ್ಳುತ್ತಿದ್ದಳು. ರಸ್ತೆಯಲ್ಲಿ ಹೋಗಿ ಬರುವವರ ವಿಬರಿಲ್ಲದಂತೆ ತೊಡೆಯೆತ್ತಿ ಹೂಸು ಬಿಡುತ್ತಿದ್ದಳಾದ ಕಾರಣ ಆಕೆಗೆ ಜನರು ಹೂಸಿನ ಹನುಮಕ್ಕನೆಂದು ವಿಶೇಷಣವನ್ನು

ಹಚ್ಚಿ ಕರೆಯುತ್ತಿದ್ದರು. ಆಕೆಯ ಈ ಅಸಹ್ಯ ಪ್ರವೃತ್ತಿಗೆ ಬೇಸತ್ತು ಆಕೆಯ ಮಗ “ನಿನ್ನ ಹೂಸಿನ ಸದ್ಗು ಕೇಳಿ ಮಂಜಣಿ ನಕ್ಕೊಂತಾ ಹೋದ ನೋಡು... ಸ್ವಲ್ಪ ತಡಕೊಳ್ಳೋಽದಕ್ಕ ಆಗಲ್ಲೀನ ವರ್ಷಾಂತ...” ಎಂದಿದ್ದಕ್ಕ, “ಆ ವರ್ಷಾಂತದೇಗಂಡ ನನ್ನನ್ನೇನು ನೋಡಿ ನಗ್ನಾನೋ... ಅವನು ಹೊದಲನೆ ಹೂಸು ಬಿಟ್ಟು, ಆ ಸದ್ಗು ಹೆದರಿಕೊಂಡು ಹೋ ಅಂತ ಅಳಬೇಕಾದ್ದೇ ಅವನ್ನ ಎದೆಗೆ ಅಪ್ಪಿಕೊಂಡು ಸಮಾಧಾನ ಮಾಡಿದಾಕಿನೇ ನಾನು...” ಎಂದು ಗತವೇಭವವನ್ನ ತಿಳಿಸಿ, ಮಂಜಣಿನನ್ನ ಒಂದು ಕೊಸು-ಕುನ್ನಿಯೆಂಬಂತೆ ನಿಲಂಕ್ಷಿತೋರಿದಳು.

ಒಮ್ಮೆ ನಮ್ಮೆಮ್ಮೆ ಈಕೆಯ ಜೊತೆ ಮಾತನಾಡುತ್ತಾ “ಅಲ್ಲ ಹನುಮಕ್ಕು, ಹೆಂಗಸಾಗಿ ನೀನು ಹಿಂಗೆ ಹೂಸು ಬಿಡಬೋದಾ...” ಎಂಬ ಲಿಂಗ ತಾರತಮ್ಯದ ನಾಜೂಕಿನ ಪ್ರಶ್ನೆಯನ್ನ ಕೇಳಿದಳು. ಹನುಮಕ್ಕು ಅಂತಹ ಮರ್ಮಫಾತಕ ಮಾತಿಗೆ ಸುಮ್ಮನಿದ್ದಾಳೆಯ? “ತಗಾಳವ್ವಾ... ದ್ವನಿ ಶ್ರೀ ಸಂ. ಕೇಂದ್ರ / ಸಾಹಿತ್ಯ ಮಂಟಪ / ಪುಟ 8

ನಾಳೆಯಿಂದ ಅರಿಷಿಣ-ಕುಂಕುಮ ಬಿಡ್ಡೀನಿ...
ನೀನು ಗರತಿ ಗಂಗಮೈ ಹಚ್ಚಿಕೊಂಡು
ಹೋಗುವಂತಿ” ಎಂದಳು. ಅಮ್ಮೆ ಚೇಳು
ಕುಟುಂಬಿಕಿಸಿಕೊಂಡಂತೆ ತೆಪ್ಪಗಾದಳು. ಮತ್ತೆಂದೂ
ಆಕೆಯ ಹೂಸಿನ ಬಗ್ಗೆ ಕೆಣಕಲು ಹೋಗಲಿಲ್ಲ.

ಒಂದು ಸಲ ಮಂಜಣಿ ಬುಟ್ಟಿ
ತುಂಬಾ ಎಳೆಯು ಬದನೆಕಾಯಿಗಳನ್ನು
ತುಂಬಿಕೊಂಡು, ವಾರಾಟ ವಾಡುತ್ತಾ
ಈಕೆಯು ವನೆಯು ವುಂದೆ ಬಂದ.
ಜಗುಲಿಯಲ್ಲಿ ಯಂಥಾಪ್ರಕಾರ ಕುಳಿತಿದ್ದ
ಹನುಮಕ್ಕ ಅವನನ್ನು ಕರೆದು ಬೆಲೆ ಕೇಳಿದಳು.
ಅವನೊಂದು ದರ ಹೇಳಿದ. ಈಕೆ ಅದರ ಕಾಲು
ಭಾಗಕ್ಕೆ ಕೇಳಿದಳು. ಮಂಜಣಿಗೆ ಸಿಟ್ಟು ಬಂತು.
“ಹನುಮಕ್ಕ, ನೀನು ಸುಮೈನೆ ಜಗುಲಿ ಮ್ಯಾಗೆ
ಕುಂತುಗೊಂಡು ಹೂಸು ಬಿಡು. ವ್ಯಾಪಾರ
ಮಾಡೋದಕ್ಕೆ ಬರಬೇಡ” ಎಂದು ಬುದ್ದಿ
ಹೇಳಿದ. ಹನುಮಕ್ಕಿಗೆ ಸಿಟ್ಟು ಬಂತು. “ಲೋ
ಮುಂಡೆಗಂಡ, ಗಿಟ್ಟಿದ್ದೆ ಕೊಡು, ಇಲ್ಲದಿದ್ದರೆ

ಬಿಡು. ಸುಮ್ಮು ಸುಮ್ಮನೆ ನನ್ನ ಹೂಸಿನ ತಂಟಿಗೆ ಬರಬೇಡ. ಇಡೀ ಬಳ್ಳಾರಿ ಜೀಲ್ಲೆನಾಗೆ ಯಾರೂ ನನ್ನ ಹೂಸು ಬಿಡೋ ಶಕ್ತಿಗೆ ಸರಿಸಾಟಿ ಇಲ್ಲ, ತಿಳ್ಳೋ...” ಎಂದು ಎದೆ ತಟ್ಟಿ ಹೇಳಿದಳು. ಮಂಜಣಿ “ಅದೇನು ಮಹಾ ಶಕ್ತಿಯೋ, ನೋಡೇ ಬಿಡಾಣ. ತೋರಿಸು...” ಅಂದ. “ಮಗಸಟ್ಟೆ ಶಕ್ತಿ ಪ್ರದರ್ಶನ ಮಾಡಂಗಿಲ್ಲ. ಒಂದು ಹೊಸು ಬಿಟ್ಟರೆ ಒಂದು ಬದನೆಕಾಯಿ ಕೊಡಬೇಕು. ಒಪ್ಪಿಗೊಂತೀಯಾ?” ಎಂದು ಸವಾಲು ಹಾಕಿದಳು. ಮಂಜಣಿ ಸವಾಲಿಗೆ ಒಪ್ಪಿಗೊಂಡ.

ದಾರಿಯಲ್ಲಿ ಹೋಗುತ್ತಿದ್ದ ಮಂದಿ ಈ ವಿಶಿಷ್ಟ ಸ'ವಾಲಿಗೆ ಆಸ'ಕ್ಕಿಗೊಂಡು ಗುಂಪುಗೂಡಿದರು. ಹನುಮಕ್ಕ ತಾನೇ ಕೂಗು ಹಾಕಿ ಒಂದಿಷ್ಟು ಜನರನ್ನು ಕರೆದಳು. ಪಂದ್ಯ ಶುರುವಾಯ್ತೇ. ಬಲಗಡೆಯ ತೋಡೆಯನ್ನೇತ್ತಿ ಅನಾಯಾಸದಿಂದ “ಮರ್...” ಎಂದಳು, ಮಂಜಣಿ ಒಂದು ಬದನೆಕಾಯಿಯನ್ನು

ಮಟ್ಟಿಯಿಂದತ್ತಿ ಅವಳ ಮುಂದೆ ಇಟ್ಟು, ಅವನು
 ಕೈಯಿನ್ನೂ ಹಿಂದಕ್ಕೆ ತೆಗೆದುಕೊಂಡಳೋ
 ಇಲ್ಲವೋ, ಮತ್ತೊಮ್ಮೆ “ಮರ್...” ಎಂದಳು.
 ಇನ್ನೂಂದು ಬದನೆಕಾಯಿ ಖಾಲಿ.
 ಮೂರನೆಯದನ್ನು ಎಡ ತೊಡೆಯನ್ನುತ್ತಿ
 ಬಿಟ್ಟಳು. ಜನರೆಲ್ಲಾ ಬೆಕ್ಕಸ ಬೆರಗಾಗಿ ಮೂಗು
 ಮುಚ್ಚಿಕೊಂಡು ಪಂದ್ಯ ವೀಕ್ಷಿಸಲಾರಂಭಿಸಿದರು.
 “ಹತ್ತು.... ಹದಿನ್ಯೇದು... ಇಪ್ಪತ್ತು...
 ಮೂವತ್ತಾರು... ಇವತ್ತು...”

ಜನರೆಲ್ಲಾ ಚಪ್ಪಾಳೆ ಹೊಡೆಯಲು
 ಆರಂಭಿಸಿದರು. “ಹೊಡಿ ಹನುಮಕ್ಕು... ಭಪರೆ
 ಹನುಮಕ್ಕು...” ಎಂದು ಆಕೆಯನ್ನು ಹರೆಯದ
 ಹಾಡುಗರು ಉತ್ತೇಜಿಸಲಾರಂಭಿಸಿದರು.
 ಮಟ್ಟಿಯಲ್ಲಿ ಅಬ್ಬಬಾಬು ಎಂದರೆ ಇನ್ನೂಂದಿಪ್ಪತ್ತು
 ಬದನೆಕಾಯಿ ಉಳಿದವು. ಯಾರೋ ಒಬ್ಬರು
 ಪಟಾಕಿ ತರಲು ಹಣ ಕೊಟ್ಟು ಕಳುಹಿಸಿದರು.
 ಮತ್ತೆರಡು ಬದನೆಕಾಯಿ ಹೋದವು. “ಮರ್...
 ಪುರ್... ಪುರ್...” ಸುಗ್ಗಿ ಕೊಯಿಲು

ಕುಲಿಯದೆಂತೆ ಸದ್ಗು ನಿರೆಂತರವಾಗಿ
 ಮುಂದುವರೆಯಿತು. ಹೊನೆಗೆ ಒಂದೇ ಒಂದು
 ಬದನೆಕಾಯಿ ಉಳಿಯಿತು. ಜನರೆಲ್ಲಾ ಅತ್ಯಂತ
 ಆತಂಕದಿಂದ ಉಸಿರು ಬಿಗಿ ಹಿಡಿದುಹೊಂಡರು.
 ಹನುಮಕ್ಕು ಎಲ್ಲರನ್ನೂ ಕೂಲಂಕಷ್ಟವಾಗಿ
 ವೀಕ್ಷಿಸಿ, ಎರಡೂ ಅಂಗೃಗಳನ್ನು ನೆಲಕ್ಕೂರಿ
 ಇಡೀ ಪ್ರಯೋಧನ್ನು ಮೇಲಕ್ಕೆತ್ತಿ ಆಟಂಬಾಂಬ್
 ಸಿಡಿಸಿದಂತೆ ಸದ್ಗು ಮಾಡಿದಳು. ಅಂಬಕ್ಕೆ
 ಎತ್ತಿಹೊಂಡಿದ್ದ ಆರು ತಿಂಗಳ ಕೂಸು ಆ ಸದ್ಗುಗೆ
 ಹೆದರಿಕೆಯಿಂದ ಕಿರುಚಿ ಅಳಲಾರಂಭಿಸಿತು.
 ಮಕ್ಕಳು ಪಟಾಕಿ ಸಿಡಿಸಿದರು. ಚಪ್ಪಾಳೆ ಸದ್ಗು
 ನಭಕ್ಕೆ ಕೇಳುವಂತೆ ತಟ್ಟಿದರು. ಮಂಜಣಿ ಉಳಿದ
 ಒಂದೇ ಒಂದು ಬದನೆಕಾಯಿಯನ್ನು
 ಹನುಮಕ್ಕನ ವುಂದಿಟ್ಟು “ದೊಡ್ಡಾಕೆ
 ಇದ್ದೀರುವ್ವಾ...” ಎಂದು ಸಾಕ್ಷತ್ತೊ
 ದುಗ್ರಾಮ್ಮನನ್ನು ನೋಡಿದಂತೆ ಭಕ್ತಿಯಿಂದ ಕೈ
 ಮುಗಿದು ಅಡ್ಡಬಿದ್ದ. ಹನುಮಕ್ಕು ಖಾಲಿ
 ಮಟ್ಟಿಯನ್ನೆತ್ತಿ ಅವನ ತಲೆಗೆ ಕುಟ್ಟಿ ಆಶೀರ್ವಾದ
 ಮಾಡಿದಳು. ಜನರೆಲ್ಲಾ “ಹೋಸಿನ ಹನುಮಕ್ಕಿಗೆ
 ಧ್ವನಿ ಶೈ. ಸಂ. ಕೇಂದ್ರ / ಸಾಹಿತ್ಯ ಮಂಟಪ / ಪುಟ 12

ಜ್ಯೇ...” ಎಂದು ಜಯಫೋಷ ಕೂಗಿದರು. ಒಂದಿಬ್ಬರು ಹೆಂಗಸರು ಹನುಮಕ್ಕಗೆ ಓಕುಳಿಯ ಆರತಿಯನ್ನು ಮಾಡಿದರು. ಹನುಮಕ್ಕ ಗೆದ್ದ ಬದನೆಕಾಯಿಗಳನ್ನು ಎಲ್ಲಾರಿಗೂ ಹಂಚಿದಳು.

*

ಉದಂತೋನ್ನಾಖಿ ಕತೆಗಾತಿಂಗೆ ಒಂದು ಪ್ರಶ್ನೆ ಬಂದಿತ್ತು. ಪರಿಚಯ ಮಾಡಿಕೊಂಡಿರುವೆಂದು ನಾನು ಪ್ರಶ್ನೆ ಪ್ರದಾನ ಸವಾರಂಭಕ್ಕೆ ಹೋಗಿದ್ದೆ. ಕತೆಗಾತಿಂಗ ಸವಾವೇಶದಲ್ಲಿ ಮುಳುಗಿಹೋಗಿದ್ದಳು. ಮೂರು ಲೋಕವನ್ನು ಗೆದ್ದು ಬಂದಂತಹ ಆವೇಶದಲ್ಲಿ ಮಾತನಾಡಿದಳು. ಸಮಾರಂಭ ಮುಗಿದ ನಂತರ ಹೋಗಿ ಪರಿಚಯ ವಾಡಿಕೊಂಡೆ. “ನಿವ್ಯಾಲ್ಲಿ ಕತೆ ಹೇಗೆ ಮೂಡುತ್ತೇ?” ಎಂದು ಕೇಳಿದೆ. ಒಂದೆರಡು ಕ್ಷಣಿ ಭಯಂಕರ ಮೌನ ವಹಿಸಿದಳು. ನಂತರ ದೃಷ್ಟಿಯನ್ನು ಎತ್ತುಲೋ ನೆಟ್ಟು “ನನ್ನ ಒಳಾ...ಗಿನಿಂದ ಬರ್ತದೆ. ಯಾವಾಗ ಅದು ನನ್ನೊಳಗೆ ಅಂಕುರಗೊಳ್ಳುತ್ತೋ ನಂಗೇ

ಗೊತ್ತಾಗಲ್ಲ. ಕಾಲ ಸರಿದಂತೆ ಅದರ ಒತ್ತುದ
ಹೆಚ್ಚಾಗುತ್ತಾ ಹೋಗುತ್ತೇ. ಕಡೆಗೊಮೈ ನನ್ನ
ನಿಯಂತ್ರಣವನ್ನು ಮೇರಿ ಹೊರ ಬರುತ್ತೇ”
ಎಂದಳು. “ಕಿಸಕ್...” ಎಂದು ನಕ್ಕೆ.
ಗಲಿಬಿಲಿಯಾದಳು. “ಅದ್ದಾಕೆ ನಗ್ಗೀರ?”
ಎಂದು ಜಬರಿಸಿದಳು. “ಸಾರಿ ಮೇಡಂ, ನಮಗೆ
ಅದೇ ತರಹ ಬೇರೆ ಏನೋ ಬರ್ತದೆ” ಎಂದು
ಹೇಳಿ, ಅಲ್ಲಿ ನಿಂತರೆ ಧರ್ಮದೇಶುಗಳು
ಬೀಳುತ್ತವೆಂದು ಹೆದರಿ ಜಾಗ ಖಾಲಿ ಮಾಡಿದೆ.

*

ಕ'ನ್ನಡ ಪ'ಂಡಿತ'ರಾದ'
ವೆಂಕಟ್ಟಾಚಾರ್ಯರು “ದ್ವಿತೀಯಾರಿ” ಎಂದು
ಅಪಾನವಾಂಶುವನ್ನು ಗಂಭೀರವಾಗಿ
ಕರೆಯುತ್ತಿದ್ದರು. ಅವರ ಪ್ರಕಾರ ಹೂಸು, ಸಂಖ್ಯೆ
ಎರಡರ ವೇರಿ. ನಾವು ಒಬ್ಬರೇ ಇದ್ದಾಗ ಹೊಟ್ಟೆ
ತುಂಬುವಷ್ಟು ಬಿಡಬಹುದು, ಅಪಾಯವಿಲ್ಲ.
ಮೂರು ಅಥವಾ ಹೆಚ್ಚು ಜನರಿದ್ದಾಗಲೂ
ಅವರಿವರ ಮೇಲೆ ಅನುಮಾನ ಬರುವಂತೆ
ಬಿಡಬಹುದು. ಆದರೆ ಇಬ್ಬರೇ ಇದ್ದಾಗ ಮಾತ್ರ

ಬಿಡುವ ಮೂರ್ಖತನವನ್ನು ಮಾಡಬಾರದು.
ಗೊತ್ತಾಗಿಬಿಡುತ್ತದೆ. ಆದ್ದರಿಂದ ಅದಕ್ಕೆ
“ದ್ವಿತೀಯಾರ್” ಎಂಬ ಅನ್ವಯಧಕ ನಾಮ.

ಕೊಮ್ಮಣಿನ ಮಗ ಸಿದ್ಧರಾಜು ಮಾತ್ರ
ಅವರ ಈ ನಾವುಕರಣ ಸುಳ್ಳಂದು
ನಿರೂಪಿಸಿದ. ಮದುವೆ ವಾಡಿಕೊಂಡು
ವೂರು ತಿಂಗಳಿಗೆ ಹೆಂಡತಿಂಯನ್ನು
ಕರೆದುಕೊಂಡು ಉರಿಗೆ ಬಂದಿದ್ದ. ಪತ್ತೀ
ಸಮೀತ ಕಾಶವ್ವಗೆ ನಮಸ್ಕಾರ ಮಾಡಿದ.
“ಗಂಡ ಹೆಂಡತಿ ಹೊಂದಿಕೊಂಡೀರೇನಪ್ಪ?”
ಎಂದು ಕಾಶವ್ವ ಕುಶಲ ವಿಚಾರಿಸಿದಳು.
ಹೊಂನಜ್ಜಿ. ಒಬ್ಬರ ಮುಂದೆ ಒಬ್ಬರು ಸಂಕೋಚ
ಇಲ್ಲದ’ಂಗ್ ಹ’ಂಸ’ಂ ಬಿಡ’ಂವ’ಷ್ಟ್ಯಾ
ಹೊಂದಿಕೊಂಡೀವಿ” ಎಂದು ಸಂಕೋಚ ಬಿಟ್ಟು
ಹೇಳಿದ. ಕಾಶವ್ವ ಅವನ ಉತ್ತರಕ್ಕೆ
“ಖೊ...ಖೊ...ಖೊ...” ಎಂದು ಭಾಯಿ
ತುಂಬ ನಕ್ಕಳು. “ಜೀವನ ಮಾತ್ರ ಹಿಂಗೇ
ಹೊಂದಿಕೊಂಡು ಇರ್ಪ್ಪ” ಎಂದು

ಮನಃಮೂರ್ತಿಯಾಗಿ ಆಶೀರ್ವದಿಸಿದಳು.

ಗೋಪಣ್ಣ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಹೊಸ ಗಾದೆ ಮಾತನ್ನು ಹೇಳುತ್ತಿದ್ದು. “ಚೋಗಳೋ ಹೂಸು ನಾರಲ್ಲ, ನಾರೋ ಹೂಸು ಚೋಗಳಲ್ಲ” ಅಂತ. ವೇದ ಸುಳ್ಳಾಗುವುದಿಲ್ಲವಂತೆ. ಎಲ್ಲಾ ಗಾದೆಗಳ ಬಗ್ಗೆ ಹಾಗೆ ಧೈರ್ಯವಾಗಿ ಹೇಳಲಾಗುವುದಿಲ್ಲ. ಆದರೂ, ಗೋಪಣ್ಣನ ಈ ಹೊಸ ಗಾದೆ ಮಾತ್ರ ಸತ್ಯವಾಗಿತ್ತು. ಭಜರಿ ಗಲಾಟೆ ಮಾಡಿ ಬರುವ ಹೂಸಿಗಿಂತಲೂ, ಬೇಲಿಯಲ್ಲಿ ಹಾವು ಸರಿದಂತೆ ಬರುವದೇ ತುಂಬಾ ಅಪಾಯಕಾರಿ.

*

ಇಂಗ್ಲೆಂಡಿನಲ್ಲಿ ಯಾವುದೇ ಮುಟ್ಟಿ ಸಹಾಯವನ್ನು ತೆಗೆದುಕೊಂಡರೂ ತಕ್ಷಣ “ಥ್ಯಾಂಕ್ಸ್...” ಎಂದು ಹೇಳಬೇಕು. ಮೊದಲ ಸಲ ಇಂಗ್ಲೆಂಡಿಗೆ ಹೋದಾಗ ನನಗೆ ಈ ಸಂಪ್ರದಾಯು ತಿಳಿದಿತ್ತಾದರೂ,

ಅಭ್ಯಾಸವಾಗಿರಲಿಲ್ಲ. ನಾನು ಇಳಿದುಕೊಂಡಿದ್ದ
 ಹೋಟೆಲನ್ನು ಬ್ರಿಟಿಷ್ ಗಂಡ-ಹೆಂಡ ತಿ
 ನೋಡಿಕೊಳ್ಳುತ್ತಿದ್ದರು. ರೂಮನ್ನು ಸ್ವಚ್ಛ
 ಮಾಡುವುದರಿಂದ ಹಿಡಿದು, ಅಡಿಗೆ ಮಾಡಿ-
 ಬಿಲ್ಲನ್ನು ಮುದ್ರಿಸುವ ತನಕ ಎಲ್ಲಾ ಕೆಲಸವನ್ನು
 ಅವರೇ ಮಾಡುತ್ತಿದ್ದರು. ಆ ಹೋಟೆಲಿನ
 ಒಡತಿಗೆ ಭಾರತೀಯರೆಂದರೆ ಇನ್ನಿಲ್ಲದ
 ಅಸದ್ಯೆಯಿತ್ತು. ನಾನು ಯಾವುದೋ ಗತಿಗೆಟ್ಟ
 ದೇಶದವನೆಂದೂ, ಭಿಕ್ಕೆ ಬೇಡಲು ಬಂದಂತೆ ಆ
 ದೇಶಕ್ಕೆ ಬಂದಿದ್ದೀನೆಂದು ಅರ್ಥಬರುವಂತೆ
 ನನಗೆ ಕೇಳುವಂತೆ ಗೊಣಗುತ್ತಿದ್ದಳು. ನಾನು
 ವುನೆಯಿಂದ ಒಯ್ದಿದ್ದ ಉಪ್ಪಿನಕಾಯಿ,
 ಚಟ್ಟಿಮುಡಿ, ಪುಳಿಯೋಗರೆ ಗೊಜ್ಜು ತಿನ್ನುವಾಗ
 ಅದರ ವಾಸನೆ-ಬಣ್ಣಗಳಿಗೆ ವುನಿ
 ಸಿಂಡರಿಸಿಕೊಂಡು, ಅಲ್ಲಿ ಕುಳಿತವರ ಕಡೆ
 ನೋಡಿ ವಿಚಿತ್ರವಾಗಿ ನಗುತ್ತಿದ್ದಳು.

ಒಮ್ಮೆ ನಾನು ರಾತ್ರಿಯ ಉಂಟಕ್ಕಾಗಿ
 ಕುಳಿತಿದ್ದೆ. ಅವರ ಸಪ್ಪೆಯ ಅಡಿಗೆ ನನಗೆ
 ಇನಿ ಶೈ. ನಂ. ಕೇಂದ್ರ / ಸಾಹಿತ್ಯ ಮಂಟಪ / ಪುಟ 17

ಸೇರುವುದಿಲ್ಲವಾದ್ದರಿಂದ ಉಪ್ಪಿನಕಾಯಿ
 ಬಾಟಲಿಯನ್ನು ತಂದಿಟ್ಟುಕೊಂಡಿದ್ದೆ. ತಿನ್ನವಾಗ
 ಖಾರ ಗಂಟಲಿಗೆ ಹತ್ತಿತು. ಕೆಮ್ಮೆಲಾರಂಭಿಸಿದೆ.
 ಅಲ್ಲಿಯೇ ನಿಂತಿದ್ದ ಒಡತಿಗೆ ನೀರು ಬೇಕೆಂದು
 ಸಂಚ್ಛ್ಯ ಮಾಡಿದೆ. ಅವಳು ತಂದು ಕೊಟ್ಟಳು.
 ಗಟಗಟನೆ ಕುಡಿದೆ. ಕೆಮ್ಮೆ ನಿಂತಿತು. ಒಡತಿ
 ಅಲ್ಲಿಯೇ ಟೇಬಲಿನ ಮುಂದೆ ನಿಂತಿದ್ದಳು.
 ನಾನು ಸಿಕ್ಕೆ ಸುಮ್ಮನೆ ನಿಂತಿದ್ದಳು. ನನಗೆ
 ಯಾಕೆಂದು ಗೊತ್ತಾಗದೆ “ಏನು?” ಎಂದು
 ಕೇಳಿದೆ. ಅವಳಿಗೆ ಸಿಟ್ಟು ಬಂತು. “ಮ್ಯಾನ್‌ಸ್‌
 ಕಲಿತುಕೋ... ಮ್ಯಾನ್‌ಸ್‌... ಇಷ್ಟು ಸಹಾಯ
 ಮಾಡಿದ್ದಕ್ಕೆ ಬಂದು ಧ್ಯಾಂಕ್ಸ್ ಕೊಡಾ ಹೇಳದ
 ನೀನು ಅದ್ಯಾವ ಕೆಟ್ಟ ಸಂಸ್ಕರಿಯಿಂದ
 ಬಂದವನೋ ನನಗೆ ಗೊತ್ತಿಲ್ಲ” ಎಂದು
 ಗಟ್ಟಿಯಾಗಿ, ಅಲ್ಲಿ ಕುಳಿತಿದ್ದ ಇತರರಿಗೂ
 ಕೇಳುವಂತೆ ಜರಿದಳು. ಆಗಲೇ ನನಗೆ ಧ್ಯಾಂಕ್ಸ್
 ಹೇಳಲಿಲ್ಲವೆಂದು ಗೊತ್ತಾಗಿದ್ದು. ಅವಳ
 ಬೈಗಳನ್ನು ಕೇಳಿ ನನಗೆ ತುಂಬಾ ದುಃಖಿವಾಗಿ
 ಕಣ್ಣಲ್ಲಿ ನೀರು ಬಂತು. ಅರ್ಥ ಉಟಕ್ಕೇ ಎದ್ದು

ಹೋದೆ. ಸುಮಾರು ಒಂದು ತಿಂಗಳು ಆ
 ಹೋಟೆಲಿನಲ್ಲಿ ನಾನು ಇರಬೇಕಾಯ್ತು.
 ಅಲ್ಲಿದ್ದಷ್ಟು ದಿನವೂ ಆ ಒಡತಿ ಏನೋ ನೆಪೆ
 ತೆಗೆದು ನನ್ನನ್ನೂ ನನ್ನ ಸಂಸ್ಕರಿತಿಯನ್ನೂ
 ಅವಹೇಳಿನ ವಾಡುತ್ತಿದ್ದಳು. ಕೊನೆಗೆ
 ಮನೆಯೊಂದನ್ನು ಬಾಡಿಗೆಗೆ ತೆಗೆದುಕೊಂಡು ಆ
 ಹೋಟೆಲನ್ನು ಬಿಡಲು ನಿರ್ದರ್ಶಿಸಿದೆ. ಕೊನೆಯ
 ದಿನ ಕೌಂಟರಿನಲ್ಲಿ ಒಡತಿ ಬಿಲ್ಲನ್ನು ಮುದ್ರಿಸಿ
 ಕೊಟ್ಟಳು. ನನ್ನ ವಾಲೆಟ್ ಸೂಟ್‌ಕೇಸಿನಲ್ಲಿಟ್ಟಿದೆ.
 ನಿಧಾನಕ್ಕೆ ಅದನ್ನು ತೆಗೆದು, ಹಣವನ್ನು ಎಣಿಸಿ
 ಕೊಡಲಾರಂಭಿಸಿದೆ. ಯಾಕೋ ಅವಳು
 ಒದ್ದಾಡುತ್ತಿದ್ದಳು. “ಎನಿ ಪ್ರಾಬಂ?” ಎಂದು
 ಕೇಳಿದೆ. “ಎನಿಲ್ಲ” ಎಂದು ಕೊಸರಿಕೊಂಡು
 ಅವಸರ ಮಾಡಿದಳು. ಮರೆಯದೆ ಅವಳಿಗೆ
 ಧ್ಯಾಂಕ್ ಹೇಳಿ ಹೊರಬಂದೆ. ಟ್ಯಾಕ್ಸಿಯಲ್ಲಿ
 ಕುಳಿತೆ ಮೇಲೆ ಅವಳು ಬಿಲ್ಲಿಗೆ ಸಹಿ
 ವಾಡಿಲ್ಲವೆಂದು ಗೊತ್ತಾಯ್ತು. ಮತ್ತೆ
 ಹೋಟೆಲಿನೊಳಗೆ ಓಡಿ ಹೋದೆ.

ಬಾಗಿಲು ತೆಗೆದಿದ್ದೇ ವಾಸನೆ ಗಪ್ಪೆಂದು
 ಮೂಗಿಗೆ ಬಡಿಯಿತು. ಸ್ವಲ್ಪ ಹೊತ್ತಿನ ಮುಂಚೆ
 ಅವಳು ಒದ್ದಾಡುತ್ತಾ ಅವಸರಪಡಿಸಿದ್ದೇಕೆಂದು
 ಗೊತ್ತಾಯ್ತು. ನಾನು ಹೊರ ಬಂದಿದ್ದೇ ಕೆಟ್ಟ
 ಹೊಸನ್ನು ಬಿಟ್ಟು ಹಗುರಾಗಿದ್ದಳು. ನಾನು
 ಅನಿರೀಕ್ಷಿತವಾಗಿ ಒಳ ನುಗ್ಗಿದ್ದು, ಮುಖ
 ಸಿಂಡರಿಸಿದ್ದೂ ಕಂಡು ಅವಳ ಮುಖ
 ಹುಳ್ಳಾಗಾಯ್ತು. ನಾನು ಏನೂ
 ಗಮನಿಸದವನಂತೆ ಅವಳ ಸಹಿರುನ್ನು
 ಬೇಡಿದೆ. ಹಾಕಿದಳು. ವಾಪಾಸಾಗುವಾಗ
 “ನಾನು ಹೊಸು ಬಿಟ್ಟರೂ ಇಷ್ಟೇ ಕೆಟ್ಟ ವಾಸನೆ
 ಹೊಡಿತದೆ. ಈ ವಿಷಯದಾಗೆ ನಮ್ಮೆಬ್ಬರ
 ಸಂಸ್ಕೃತಿಯಲ್ಲಿ ಮೇಲು-ಕೀಳಿಲ್ಲ ನೋಡು...”
 ಎಂದು ನಕ್ಕು ಹೊರಬಂದೆ. *

ಆಕರ್: ರಕ್ಷಕ ಅನಾಥ
 ಪ್ರಕಾಶನ: ಭಂದ ಮಸ್ತಕ, ಬೆಂಗಳೂರು

ಮನ ಮಂಧನ

‘ದ್ವಿತೀಯಾರಿ’ ಪ್ರಬಂಧದಲ್ಲಿ ನಿನಗೆ ತುಂಬಾ
 ಇಷ್ಟವಾದ ಪ್ರಸಂಗ ಯಾವುದು? ಯಾಕೆ?

ಕವನ

ಕರ್ಮಾಂಶವಿನಿ



ತಾಯ ಹರಕೆ

- ಶಿಹೊಂ

ಬಾಳು ಕಂದ ಬಾಳು
 ಈ ಬಾಳ ಭಾಳ ಚಂದ
 ಬಾಳು ಅದನು ಅಂದದಿಂದ
 ತುಂಬುವುದು ತುಂಬ ಆನಂದ

ನಂದು ಅಲ್ಲ, ನಿಂದು ಅಲ್ಲ
 ಅವನದಲ್ಲ, ಅವಳದಲ್ಲ
 ನಾನು ನೀನು ಅವನು ಅವಳು
 ಇವನು ಇವಳು ಯಾರೂ ಇಲ್ಲ
 ಇರುವವೆಂದುಕೊಂಡರೆ
 ಬಾಳು ಹೋಳು ಹೋಳು
 ಬಾಳ ತುಂಬ ಬರೀ ಗೋಳು

ನಿನ್ನ ಶಿರವು ಒಂದು ಜೀವಗನ್ನಡಿ
ಪ್ರತಿಫಲಿಸಲಿ ಅದು ವಿಶ್ವನ್ನಡಿ
ಅಂಜರೇಡ, ಅದನೇ ನಿತ್ಯ ನುಡಿ
ಎಳೆಯರೇಡ ಅದರ ಸುತ್ತ ಗಡಿ

ಬೆಳಕ ಕಂಡು ಬೆಳಕನ್ನುಂಡು
ಬೆಳಕ ಹಾದಿ ಹಿಡಿ
ಬಾಳ ತುಂಬ ಬೆಳದಿಂಗಳನೆ ಪಡಿ
ಹಂಗಿನೂಟ ಉಣ್ಣಬೇಡ
ನಿನ್ನ ಹಾದಿ ನೀನು ಹಿಡಿ

ಇರುವುದೂಂದೇ ಬಾಳು ಎಲ್ಲ
ಬೇರೆಬೇರೆಯಲ್ಲ ಬೇವುಬೆಲ್ಲ
ಬಾಳು ಕಂದ ಬಾಳು
ಈ ಬಾಳು ಭಾಳ ಚಂದ

ಲೇಖನ

ಎಸ್.ವಿ. ಪರಮೇಶ್ವರ ಭಟ್ಟರು

ಸಂಗ್ರಹ: ಗಂಗಾಧರ ಕೆ.ಜಿ.



‘ಅನುಭವದ ಶಾಲೆಯಲ್ಲಿ ಹಾಜರಾತಿಯ
ಹಾಕಿಲ್ಲದೆ ಬುದ್ಧಿ ಬಾರದಯ್ಯ,
ತರಗತಿಯ ಕಲಿಕೆಯ ಕನಕಕ್ಕೆ ಅನುಭವವೇ
ಒರೆಗಲ್ಲು ಕಾಣಿರಯ್ಯ,
ಹೊತ್ತಿಗೆಯ ಓದಿನ ವಜ್ರಕೆ ಪ್ರಯೋಗವೇ ಸಾಣ
ಕಾಣಿರಯ್ಯ,
ಓಜರ ಬೋಧನೆಯ ಮುತ್ತಿಗೆ ಸ್ವವಿಚಾರ
ಪರಾಮರ್ಶನೆ ಕುಂದಣ ಕಾಣಿರಯ್ಯ,
ಇಂತಲ್ಲದೆ ಬರಿಯ ಓದು ಸರ್ಕಾಸ್ಸಿನ ಆಟವಯ್ಯ
ಸದಾತಿವಗುರು.’

— ಡಾ. ಎಸ್.ವಿ. ಪರಮೇಶ್ವರ ಭಟ್ಟ

ಎಸ್.ಎ. ಪರಮೇಶ್ವರ ಭಟ್ಟ
 ಎಂದೊಡನೆ ನಮಗೆ ಧಟ್ಟನೆ ನೆನಪಾಗುವುದು
 ‘ತಿಳಿಮುಗಿಲ ತೊಟ್ಟಿಲಲ್ಲಿ ಮಲಗಿದ್ದ ಚಂದಿರನ
 ಗಾಳಿ ಜೋಗುಳ ಹಾಡಿ ತಾಗುತ್ತಿತ್ತು...
 ಭಾವಗೀತೆ ಮತ್ತು ಇನ್ನೊಂದು ಅಷ್ಟೇ
 ಜನಪ್ರಿಯವಾದ ಗೀತೆ ಪ್ರೀತಿಯ ಕರೆ ಕೇಳಿ
 ಆತ್ಮನ ಮೋರೆ ಕೇಳಿ ನೀ ಬಂದು ನಿಂದಿಲ್ಲಿ ದೀಪ
 ಹಚ್ಚು...’ ಇವೆರಡರ ಜನಪ್ರಿಯತೆಗೇನೋ ಕನ್ನಡದ ಸುಗಮಸಂಗೀತಗಾರರೇ ಕಾರಣ ನಿಜ;
 ಆದರೆ, ಎಸ್.ಎ.ಪರಮೇಶ್ವರ ಭಟ್ಟರೆಂದರೆ ಈ
 ಎರಡು ಭಾವಗೀತೆಗಳು ಎಂದಷ್ಟೇ
 ಯಾರಾದರೂ ಅಂದುಕೊಂಡರೆ ಅಂಥವರು
 ಕನ್ನಡ ಸಾಹಿತ್ಯ ಸಾಗರದ ಲೋಳಿಂದು
 ಹಿಮಬಂಡೆಯ ತುದಿಯನ್ನು (ಟಿಪ್ಪಾ ಆಫ್ ದ
 ಐಸ್‌ಬಗ್‌) ಒಂದಧರ್ಮ ಇಂಚನ್ನಷ್ಟೇ
 ನೋಡಿದ್ದಾರೆಂದು ಅಧರ. ಅಷ್ಟು ಆಳವೂ
 ಅಗಲವೂ ಇದೆ ಪರಮೇಶ್ವರ ಭಟ್ಟರೆಂಬ
 ಅಕ್ಷರಸಾಗರ. ಜನ್ಮವೆಲ್ಲ ಕಳೆದರೂ ಹೀರಿ
 ಮುಗಿಸಲಾರೆವು ಅದರ ಸಂಪೂರ್ಣ ಸಾರ.

ಎಸ್.ಎ. ಪರಮೇಶ್ವರ ಭಟ್ಟರ
 ಪರಿಚಯ: ಫೆಬ್ರವರಿ 8ರಂದು 1914ರ
 ತೀಥಹಳ್ಳಿ ತಾಲೂಕಿನ ಮಾಳೂರಿನಲ್ಲಿ ಜನನ.
 ತಂದೆ ಸದಾಶಿವರಾಯರು, ತಾಯಿ ಲಕ್ಷ್ಮಣ
 ಪ್ರಾಧಮಿಕ ಮತ್ತು ವಾಧ್ಯಮಿಕ ಶಿಕ್ಷಣ
 ಶೂದೂರುಕಟ್ಟೆ ಎಂಬ ಹಳ್ಳಿಯಲ್ಲಿ, ಬಾಲ್ಯದಲ್ಲಿ
 ಕೃಷ್ಣನ ವೇಷ ಹಾಕಿ ಯಾಕ್ಕಿಗಾನದಲ್ಲಿ
 ಅಭಿನಯಿಸಿದ್ದರು. ತೀಥಹಳ್ಳಿಯಲ್ಲಿ
 ಪ್ರಾಧಶಾಲೆಯ ಓದು. ಕಮಕೋಡು ನರಸಿಂಹ
 ಶಾಸಿಗಳು ಇವರ ಗುರುಗಳು.
 ಇಂಟಿರ್ ಏಂಡಿಂಗ್ ಟ್ರಾನ್ಸಿಲ್ವೆನ್ಸಿನ
 ಬೆಂಗಳೂರಿನಲ್ಲಿ, ಕಾಲೇಜು ವಿದ್ಯಾಭ್ಯಾಸ (ಬಿ.ಎ.
 ಆನ್‌ಸಿ.ಎನ್‌ಸಿ) ವ್ಯೋಸಾರಿನಲ್ಲಿ, ಆಗ ಜಿ.
 ವೆಂಕಟಸುಬ್ಬಯ್ಯನವರು ಸಹಪಾಠಿ. ಬಿಎಂಶ್ರೀ
 ಮತ್ತು ಟಿ. ಎಸ್. ವೆಂಕಣ್ಯಯ್ಯ ಹಿರಿಯ
 ಪ್ರಾಧ್ಯಾಪಕರು, ಸ್ಕೂಲ್ ಕೋತ್ತರ ಶಿಕ್ಷಣಕ್ಕೆ
 ತೀನೊಂಶ್ರೀ ವುತ್ತು ಡಿ.ಎಲ್. ನರಸಿಂಹಾಚಾರ್ಯರು ಗುರುಗಳು.
 ಪರೀಕ್ಷೆಯಲ್ಲಿ ಚಿನ್ನದ ಪದಕ. ಮೈಸೂರು

ಯುವರಾಜ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ.
 ಶಿವಮೋಗ್ಗ, ತುಮಕೂರು ಕಾಲೇಜುಗಳಲ್ಲಿ
 ದುಡಿದು ಮತ್ತೆ ಮೈಸೂರಿಗೆ, ತದನಂತರ
 ಮಂಗಳೂರಿಗೆ ವರ್ಗಾವಣೆ, ಕನ್ನಡ ಅಧ್ಯಯನ
 ಸಂಸ್ಥೆ ನಿದೇಶಕತ್ವ, ಮಂಗಳಗಂಗೋತ್ತಿ
 ಎಂದು ನಾವುಕರಣ ವರಾಡಿ, ಅದೇ
 ವಿಶ್ವವಿದ್ಯಾಲಯವಾಗಿ ಅದರ ಸಮಗ್ರ ವಿಕಾಸದ
 ಶಿಲ್ಪಿಯನಿಸಿಕೊಂಡರು. ನಿವೃತ್ತಿಯ ಬಳಿಕವೂ
 ಯುಜೆಸಿ ಸಂಶೋಧನಾ ಪ್ರಾಧ್ಯಾಪಕರಾಗಿ
 ಕೆಲಸ, ಇಂಟರ್ ಮೀಡಿಯಟ್ ನಲ್ಲಿದ್ದಾಗಲೇ
 ಕವನ ಬರೆಯವ ಹುಟ್ಟು, ಅಂದಿನ ಸುಭೋಧ,
 ಕಲಾ, ಸರಸ್ವತಿ, ವಿಶ್ವವಾಣಿ ಪತ್ರಿಕೆಗಳಲ್ಲಿ ಪ್ರಕಟ.
 ವಿ. ಸೀತಾರಾವುಂರ್ಯ, ಕುಷ್ಣ ಶಾಸ್ತ್ರೀ
 ಮುಂತಾದವರಿಂದ ಮೌತ್ಸಾಹ.

1940ರ'ಲ್ಲಿ ಬೇಳೆ ಕುಕ್ಕಂಡ'
 ಕವನಸಂಕಲನ 'ರಾಗಿಣಿ' ಮೊತ್ತಮೊದಲ
 ಕಾವ್ಯಕೃತಿ. ಗಗನಚುಕ್ಕಿ, ಸಂಜೆಮಲ್ಲಿಗೆ, ಸುರಗಿ
 ಮುಂತಾದ 11 ಕವನ ಸಂಕಲನಗಳು;

ಇಂದ್ರಚಾಪ, ಚಿತ್ರಕಥೆ, ತುಂಬೆಹೂ ಮುಕ್ತಕ
 ಸಂಗ್ರಹಗಳು; ಉಪ್ಪುಕಡಲು, ಪಾಮರ,
 ಉಂಬರ ವಚನಸಂಕಲನಗಳು; ಸೀಳುನೋಟ,
 ಅಕ್ಷಮಹಾದೇವಿ, ಭಾವಗೀತೆ ಮುಂತಾದ
 ವಿಮರ್ಶೆ ಗ್ರಂಥಗಳು, ಹಾಸ್ಯ ಮುಕ್ತಕಗಳ
 ಮೂಲಕ ಕಾವ್ಯದಲ್ಲಿ ಹಾಸ್ಯದ ಹೊನಲು,
 ಕಾಳಿದಾಸ, ಹಷ್ಟ, ಭಾಸ, ಭತ್ಕಾರಿ,
 ಅವುರು, ಅಶ್ವಘೋಷ, ಜಂರುದೇವ
 ಮೊದಲಾದ ಸಂಸ್ಕೃತ ಕವಿವರೇಣ್ಯರ ಸಮಗ್ರ
 ಕೃತಿಗಳ ಕನ್ನಡ ಅನುವಾದ.

ಬಂದ ಪ್ರಶ್ನಿಗಳು ಹಲವಾರು:
 ‘ಚಂದ್ರವೀಧಿ’ಗೆ ಕನಾಟಕ ಸಾಹಿತ್ಯ ಅಕಾಡಮಿ
 ಬಹುವಿಧಾನ, ‘ಕನ್ನಡ’ ಕಾಳಿದಾಸ
 ಮಹಾಸಂಪುಟ’ಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ
 ಪ್ರಶ್ನಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ
 ಸದಸ್ಯತ್ವ ಚಾವುಂಡರಾಯ ಪ್ರಶ್ನಿ, ಮುಳಿಯ
 ತಿಮ್ಮಪೆಯ್ಯ ಪ್ರಶ್ನಿ, ಗೌರೂರು ರಾಮಸ್ವಾಮಿ
 ಅಯ್ಯಂಗಾರ್ ಪ್ರಶ್ನಿ, ರಾಜ್ಯೋತ್ಸವ ಪ್ರಶ್ನಿ,

ವೇಂಗಸ್‌ಶಾರು ವೀತ್ಯಾ ಕುವೊಪ್ಪು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಷ್ನ್, ‘ಮಾರ್ಗಸುಂಭ’ ಅಭಿನಂದನ ಗ್ರಂಥ. 2000 ಅಕ್ಟೋಬರ್ 27ರಂದು ಪರಮೇಶ್ವರ ಭಟ್ಟರು ಪರಮೇಶ್ವರನ ಪಾದ ಸೇರಿದರು.’

ಮೇಲಿನ ಪರಿಚಯವನ್ನಷ್ಟೇ ಓದಿದರೆ “ಓಹೋ! ಹಾಗಿದ್ದರೆ ಎಸ್. ವಿ. ಪರಮೇಶ್ವರ ಭಟ್ಟರೆಂದರೆ ಬಹುಶಃ ಕವನ-ಕಥೆ ಅಂತೆಲ್ಲ ಬರೆದುಕೊಂಡು ಆರಾವಾಗಿದ್ದವರು, ಜುಬ್ಬಾಧಾರಿಯಾಗಿ ಹೆಗಲಿಗೊಂದು ಚೀಲ ಜೋತಾಡಿಸಿಕೊಂಡು ಅಡ್ಡಾಡುತ್ತಿದ್ದವರು, ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನೂ ಬಾಚಿಕೊಂಡವರು, ಅಕ್ಷರಶಃ ತೀಳಿಮುಗಿಲ ತೊಟ್ಟಿಲಲ್ಲಿ ವುಲಗಿದ್ದ ಚಂದಿರನಂತೆ ನವಮೇಘಗಳ (‘ಕ್ಲೌಡ್ ನೈನ್’) ಮೇಲೆ ತೇಲುತ್ತಿದ್ದವರಿರಬಹುದು...” ಎಂದು ನೂರಾರಾದರೂ ಅಂದುಕೊಂಡಾರು. ಅವರಿಗೇನು ಗೊತ್ತು ಆ ಚಂದಿರನಿಗಿದ್ದ ದ್ವನಿ ಶೈ. ನಂ. ಕೇಂದ್ರ / ಸಾಹಿತ್ಯ ಮಂಟಪ / ಪುಟ 28

ಇನ್ನೊಂದು ಕಡೆಯ ಗಾಢಾಂಧಕಾರದ ಮುಖ! ಅವರ ಆಪ್ತತಿಷ್ಠರು, ಆಶ್ಚೀಯ ಬಂಧುಮಿಶ್ರರು ಹಾಗೂ ಕೆಲವೇ ಕೆಲವು ಓದುಗರಿಗೆ ಮಾತ್ರ ಪರಮೇಶ್ವರ ಭಟ್ಟರ ನೋವುಗಳು ಗೊತ್ತು. ಉಳಿದಂತೆ ಪ್ರಪಂಚಕ್ಕೆಲ್ಲ ಅವರು ಹಂಚಿದ್ದು ನಲಿವನ್ನು, ನಗುವನ್ನು, ಮತ್ತು ಆಸಕ್ತಿಗೆ ಜ್ಞಾನವನ್ನು ಅಷ್ಟೇ. ಚಾಲ್ಕ್ ಚಾಲ್ಕಿನ್ನನ ಹಾಗೇ.

ನನ್ನ ಓದುಗಮಿಶ್ರರೂ ಹಿರಿಯ ಹಿತ್ಯಾಷಿಂರೂ ಆಗಿರುವ ವ್ಯುಸೂರಿನ ರಾಘವೇಂದ್ರ ಭಟ್ಟ ಅವರು ಪರಮೇಶ್ವರ ಭಟ್ಟರನ್ನು ಮಣ್ಣಜೀವಿ ಎಂದು ಅನುದಿನವೂ ನನೆಯುವವರು. ‘ಮಾನಸ ಗಂಗೋತ್ತಿಯಲ್ಲಿ ನಮಗೆ ಪಾಠ ಮಾಡುವಾಗ ಪರಮೇಶ್ವರ ಭಟ್ಟರು ತನ್ನ ಕಿರಿಯ ಮಗ - ಸುಮಾರು ನಾಲ್ಕೆದು ವರ್ಷದ - ಪ್ರಕಾಶನನ್ನು ಜೊತೆಯಲ್ಲಿ ಕರೆತಂದು ತಾವು ಪಾಠ ಮಾಡುವ ಪ್ರಾಟ್ ಫಾರಮಿನ ಒಂದು ತುದಿಯಲ್ಲಿ ಕೂರಿಸಿದ್ದುತ್ತಿದ್ದರು. ಅವನು ಪಿಳಿಪಿಳಿ ಕಣ್ಣಬಿಟ್ಟು

ಅಪ್ಪನನ್ನೂ ನಮ್ಮನ್ನೂ ನೋಡುತ್ತ
 ಸುವ್ಯಾಸಿರುತ್ತದ್ದನು. ಭಟ್ಟರು
 ವಿದ್ಯಾರ್ಥಿಗಳನ್ನದೇಶಿಸಿ ನೋಡಿರೋ,
 ನೀವೆಲ್ಲಾ ಎಪ್ಪೇಮ್ಮೋ ವರ್ಷ ಓದಿ ಏನೆಲ್ಲಾ
 ಖಚ್ಚ ಮಾಡಿ ಇಲ್ಲಿ ಬಂದಿದ್ದೀರಿ; ಇವನು
 ನೋಡಿ ಈ ವಯಸ್ಸಿಗೇ ಇಲ್ಲಿದ್ದಾನೆ! ಎನ್ನುವರು.
 ನೋವನ್ನು ನುಂಗಿಕೊಂಡು ನಗುವುದೆಂದರೆ
 ಇದೇ ಅಲ್ಲವೇ?' ಎಂದು ರಾಘವೇಂದ್ರ ಭಟ್ಟರು
 ಒಮ್ಮೆ ಬರೆದಿದ್ದರು. ಪುಟ್ಟ ಮಗುವನ್ನೇಕೆ
 ಪರಮೇಶ್ವರ ಭಟ್ಟರು ಕ್ಳಾಸಿಗೆ ಕರೆದುಕೊಂಡು
 ಬರುತ್ತಿದ್ದರು? ಬೇರೆ ಉಪಾಯವಿಲ್ಲ. ಭಟ್ಟರು
 ಹಿರಿಯ ಮೂವರು ಮಕ್ಕಳೇನೋ ಶಾಲೆಗೆ
 ಹೋಗಿದ್ದರು. ಕಿರಿಯ ಮಗುವನ್ನು ಮನೆಯಲ್ಲಿ
 ಒಬ್ಬನನ್ನೇ ಬಿಟ್ಟು ಬರುವಂತಿಲ್ಲ. ಮಡದಿ ಅಣ್ಣನೆ
 ಮನೆಗೆ ಹೋಗಿದ್ದರು.

ಇದೇ ಚಿತ್ರಣವನ್ನು ಪರಮೇಶ್ವರ
 ಭಟ್ಟರ ಇನ್ನೊಬ್ಬ ಶಿಷ್ಯ ಗಣೇಶ ರಾವ್ ಕುತ್ಯಾಡಿ
 ಅವರು ನೆನಪಿಸಿಕೊಳ್ಳುತ್ತಾರೆ. 'ಕನ್ನಡ ಮೇಜರ್'

ತಗೊಂಡವರಿಗೆ ಭಟ್ಟರು ಭತ್ತ್ವಹರಿಯ
 ವೈರಾಗ್ಯಶತಕ ಪದ್ಯಗಳನ್ನು ಕಲಿಸುತ್ತಿದ್ದರು.
 ಭಟ್ಟರ ಮಗು ಯಥಾಪ್ರಕಾರ ಅಪ್ಪನನ್ನೇ
 ನೋಡುತ್ತ ಕುಳಿತಿತ್ತ. ಸ್ವಲ್ಪ ತಾಳು ಮಗೂ,
 ಇನ್ನೂ ಒಳ್ಳೇ ತಮಾಷೆಯ ಪದ್ಯಗಳು ಬರಲಿಕ್ಕಿವೆ
 ಎಂದು ಭಟ್ಟರು ವುಗುವನ್ನು
 ಸಮಾಧಾನಿಸುವರು. ಒಂದು ದಿನ ದುಃಖಿದ
 ಕಟ್ಟಿಯೋಡೆದು, ಅಯ್ಯೋ ಈ ಚಿಕ್ಕ ವಯಸ್ಸಿನಲ್ಲಿ
 ನೀನು ವೈರಾಗ್ಯಶತಕ ಕೇಳುತ್ತ ಹೂರಬೇಕಾಯ್ತಲ್ಲ
 ಎಂದು ಭಟ್ಟರು ಕಣ್ಣೀರುಗರೆದರು. ಸದಾ ನಗು
 ವಿನೋದಗಳಿರುತ್ತಿದ್ದ ತರಗತಿಯಲ್ಲಿ ಆಗ ನೀರವ
 ಮೌನ. ಎಲ್ಲರೂ ಗುರುಗಳಿಗೆ ಕ್ಯಾಮುಗಿದು
 ಕುಳಿತಿದ್ದೇವು. *

ಕೃಪೆ: ವಿಶ್ವವಾಣಿ ಪತ್ರಿಕೆ
 - ಶ್ರೀವತ್ಸ ಜೋಶಿ

ಮನ ಮಂಧನ

ಶ್ರೀ ಎಸ್.ಎ.ವಿ.ಪರಮೇಶ್ವರ ಭಟ್ಟ ಅವರ
 ವ್ಯಕ್ತಿತ್ವದ ಬಗ್ಗೆ ಮೆಲುಕು ಹಾಕು.

ಮೌರ್ಯ ಲೇಖನಕ್ಕಾಗಿ ಈ ಲಿಂಕ್ ಬಳಸಿ.

<https://epaper.vishwavani.news/bng/e/bng/16-10-2022/6>

ಕವನ

ಫಲ್ಲಿಸ್
ಫಲ್ಲಿಸ್
ಫಲ್ಲಿಸ್
ಫಲ್ಲಿಸ್
ಫಲ್ಲಿಸ್
ಫಲ್ಲಿಸ್
ಫಲ್ಲಿಸ್
ಫಲ್ಲಿಸ್

ಮುಗಿಲ ಜೋಗುಳ

- ಎಸ್. ವಿ. ಪರಮೇಶ್ವರ ಭಟ್ಟ



ತಿಳಿಮುಗಿಲ ತೊಟ್ಟಿಲಲಿ
ಮಲಗಿದ್ದ ಚಂದಿರನ
ಗಾಳಿ ಜೋಗುಳ ಹಾಡಿ
ತೊಗುತ್ತಿತ್ತು॥

ಗರಿ ಮುದುರಿ ಮಲಗಿದ್ದ
ಹಕ್ಕಿಗೂಡುಗಳಲ್ಲಿ
ಇರುಳು ಹೊಂಗನಸೂಡಿ
ಸಾಗುತ್ತಿತ್ತು ॥

ಮುಗುಳಿರುವ ಹೊದರಿನಲ್
 ನರುಗಂಟಿನುದರದಲಿ
 ಜೇನುಗನಸಿನ ಹಾಡು
 ಕೇಳುತ್ತಿತ್ತು ॥

ತುಂಬುನೀರಿನ ಹೊಳೆಯೊಳ
 ಅಂಬಿಗನ ಕಿರುದೋಣಿ
 ಪ್ರಸ್ಥಾನಗೀತೆಯನು
 ಹೇಳುತ್ತಿತ್ತು॥

ಬರುವ ಮುಂದಿನ ದಿನದ
 ನವನವೋದಯಕಾಗಿ
 ಪ್ರಕೃತಿ ತಪವಿರುವಂತೆ
 ತೋರುತ್ತಿತ್ತು ॥

ಶಾಂತರೀತಿಯೊಳಿರುಳು
 ಮೆಲ್ಲಮೆಲ್ಲನೆ ಉರುಳಿ
 ನಾಳಿನ ಶುಭೋದಯವ
 ಸಾರುತ್ತಿತ್ತು ॥ *



‘ಮುಗಿಲ ಜೋಗುಳ’
 ಹಾಡನ್ನು ಶ್ರೀಮತಿ
 ಅಪಣ ನರೇಂದ್ರ
 ಅವರು ಹಾಡಿದ್ದಾರೆ.
 ಅದನ್ನು ಕೇಳಲು
 ಇಲ್ಲಿರುವ QR
 ಕೋಡ್ ಬಳಸಿ,

‘Srinivasa Ramanujan’ ಇಂಗ್ಲೀಷ್‌ ಕಥೆಯ ಅನುವಾದ

ಕಥೆ

ಶ್ರೀನಿವಾಸ ರಾಮಾನುಜನ್

ಅನು: ಗಂಗಾಧರ ಕೆ.ಜೆ.



ಧ್ರುವಿ ಶಾಲೆಯಿಂದ ವುನೆಗೆ
ಬಂದಿದ್ದಳು. ಮನೆಯ ಕೈತೋಟದಲ್ಲಿ ಏನೂ
ಯೋಚನೆ ಮಾಡುತ್ತಾ ಸುಳಿತಿದ್ದಳು. ಸ್ವಲ್ಪ
ಸಮಯದ ನಂತರ ಅವಳ ಅಣ್ಣ ಧ್ರುವ ಅಲ್ಲಿಗೆ
ಬಂದ'ನು. ಅವ'ಳು ಒಬ್ಬಂಟಿಂಬಾಗಿ
ಕುಳಿತಿರುವುದ'ನ್ನು ನೋಡಿ
ಆಶ್ಚರ್ಯಗೊಂಡನು.

“ಧ್ರುವಿ, ಏನು ಯೋಚನೆ
ಮಾಡುದ್ದೀಯಾ?” ಎಂದು ಕೇಳಿದ.

“ಡಿಸೆಂಬರ್ 22ರಂದು ’ರಾಷ್ಟ್ರೀಯ ಗಣೀತ ದಿನ’ವನ್ನಾಗಿ ಆಚರಿಸಲಾಗುತ್ತದೆ. ಇದರ ಅಂಗವಾಗಿ ಶ್ರೀನಿವಾಸ ರಾಮಾನುಜನ್ ಅವರ ಕುರಿತು ಒಂದು ’ಯೋಜನಾ ಕಾರ್ಯ’ ಸಿದ್ಧಪಡಿಸಲು ನಮಗೆ ಹೇಳಿದ್ದಾರೆ. ನಾನು ಏನು ಬರೆಯಬೇಕು ಎಂದು ಯೋಚಿಸುತ್ತಿದ್ದೇನೆ. ಅಣ್ಣ, ನೀನು ಗಣೀತದಲ್ಲಿ ಪಿಎಚ್‌ಡಿ ಮಾಡುತ್ತಿರುವುದರಿಂದ ನನಗೆ ಸಹಾಯ ಮಾಡಬಹುದೇ?” ಎಂದು ಕೇಳಿದಳು.

“ಎಂಡಿತ! ಚಿಂತಿಸಬೇಡ. ನಾಳೆ ಭಾನುವಾರ. ನನಗೆ ಬಿಡುವು ಇದೆ. ನಿನ್ನ ಪ್ರಶ್ನೆಗಳನ್ನು ಸಿದ್ಧ ಮಾಡಿಟ್ಟುಕೊ” ಎಂದು ಧ್ವನಿ ಹೇಳಿದ.

ಮರುದಿನ, ಧ್ವನಿ ಮಸ್ತಕ ಮತ್ತು ಪೆನ್ನು ತೆಗೆದುಕೊಂಡು ತನ್ನ ಅಣ್ಣನ ಕೋಣೆಗೆ ಹೋದಳು.

“ಒಳಗೆ ಬಾ ಧ್ರುವೀ! ನಿನ್ನ
ಪ್ರಶ್ನೆಗಳನ್ನು ಕೇಳು.”

“ವೋದಲಿಗೆ, ಶ್ರೀನಿವಾಸ್
ರಾಮಾನುಜನ್ ಅವರ ಕೆಲವು ಸಾಮಾನ್ಯ
ಮಾಹಿತಿಗಳು - ಅವರ ಜನ್ಮಸ್ಥಳ, ಅವರ
ಆಸಕ್ತಿ ವಿಷಯಗಳು ಇತ್ಯಾದಿ ಕುರಿತು ತಿಳಿಸು”
ಎಂದು ಧ್ರುವಿ ವಿನಂತಿ ಮಾಡಿದಳು.

“ಶ್ರೀನಿವಾಸ್ ರಾವ್ಹಾನ್‌ನುಜನ್
ಭಾರತದ ಶ್ರೇಷ್ಠ ಗಣಿತಜ್ಞರಲ್ಲಿ ಒಬ್ಬರು. ಅವರು
ಡಿಸೆಂಬರ್ 22, 1887ರಂದು ತಮಿಳುನಾಡಿನ
ಈರೋಡ್‌ನಲ್ಲಿ ಜನಿಸಿದರು. ಅವರು
ಜನ್ಮದಿನವನ್ನು ಭಾರತದಾದ್ಯಂತ ರಾಷ್ಟ್ರೀಯ
ಗಣಿತ ದಿನವೆಂದು ಆಚರಿಸಲಾಗುತ್ತದೆ. ಕಾರಣ
ಅವರ ನೆಚ್ಚಿನ ವಿಷಯ ಗಣಿತವೇ ಆಗಿತ್ತು.

ಧ್ರುವಿಯು, ಈ ವಿವರಗಳನ್ನು ತನ್ನ
ನೋಟ್‌ಕ್ರೆಡಿಲ್ ಅಚ್ಚುಕಟ್ಟಾಗಿ ಬರೆದುಕೊಂಡಳು.

ನಂತರ, “ಈಗ, ಅವರ ಶಿಕ್ಷಣದ ಬಗ್ಗೆ ತಿಳಿಸಲು ವಿನಂತಿ ಮಾಡುವೆ.” ಎಂದಳು.

ಧ್ರುವ ಹೇಳಿದ, “5ನೇ ವಯಸ್ಸಿನಲ್ಲಿ, ಅವರೆನ್ನು ತೆರುಬುವ ಪ್ರಾಥಮಿಕ ಶಾಲೆಯಲ್ಲಿ ಸೇರಿಸಲಾಯಿತು. ಆದರೆ ಅವರು ಎಂದಿಗೂ ಇತರ ವಿಷಯಗಳನ್ನು ಇಷ್ಟಪಡಲಿಲ್ಲ. ಗಣಿತವನ್ನು ಅಧ್ಯಯನ ವ್ಹಾಡಲು ಹೆಚ್ಚು ಸ್ವೀಕರಿಸಿದರು. 10ನೇ ವಯಸ್ಸಿನಲ್ಲಿ, ಅವರು ಇಡೀ ಜಿಲ್ಲೆಯಲ್ಲಿ ಅರ್ಪಿತಮು ಅಂಕಗಳನ್ನು ಗಳಿಸಿದರು. ನಂತರ ಅವರನ್ನು ಟೋನ್ ಹೈಯರ್ ಸೆಕೆಂಡರಿ ಶಾಲೆಗೆ ಸೇರಿಸಲಾಯಿತು. ಅನಂತರ ಅವರು ಕುಂಭಕೋಣಂನ ಸರ್ಕಾರಿ ಕಲಾ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಅಲ್ಲಿ ವಿದ್ಯಾರ್ಥಿವೇತನವನ್ನು ಸಹ ಪಡೆದರು.

“ತವಾಷೆಯೆಂದರೆ, ಗಣಿತದ

ಮೇಲಿನ ಅವರ ಪ್ರೀತಿಯೇ ಅವರ ಶಿಕ್ಷಣದಲ್ಲಿ ದೊಡ್ಡ ಅಡಚಣೆಯಾಗಿತ್ತು. ಅವರು ಎಲ್ಲಾ ವಿಷಯಗಳನ್ನು ನಿರ್ಣಯಿಸಿ, ಗಣಿತವನ್ನು ಮಾತ್ರ ತುಂಬಾ ಪ್ರೀತಿಸುತ್ತಿದ್ದರು. ಇತರ ವಿಷಯಗಳ ತರಗತಿಗಳಲ್ಲಿ ಅವರು ಯಾವಾಗಲೂ ಗಣಿತದ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ಇದರ ಪರಿಣಾಮವಾಗಿ ಅವರು 11ನೇ ತರಗತಿಯ ಪರೀಕ್ಷೆಯಲ್ಲಿ ಗಣಿತವನ್ನು ಹೊರತುಪಡಿಸಿ, ಎಲ್ಲಾ ವಿಷಯಗಳಲ್ಲಿ ಅನುತ್ತೀರ್ಣರಾದರು. ಇದರಿಂದಾಗಿ ಅವರ ವಿದ್ಯಾರ್ಥಿವೇತನವನ್ನು ತಡೆಹಿಡಿಯಲಾಯಿತು.

“ಇದರಿಂದ ಅವರ ಕುಟುಂಬಕ್ಕೆ ಹೆಚ್ಚಿನ ತೋಂದರೆಯಾಯಿತು. ಅಲ್ಲದೇ ಅವರದು ಬಡತನದ ಕುಟುಂಬವಾಗಿತ್ತು. ಗೆಳೆಯರು ಮಾಡಿದ ಆರ್ಥಿಕ ಸಹಾಯವೇ ಅವರ ಕುಟುಂಬವನ್ನು ಉಳಿಸಿತು. ಅವರು ತಮ್ಮ ಗಣಿತದ ಆವಿಷ್ಯಾರಗನ್ನು ನೋಟಿಕೊಳ್ಳಲ್ಲಿ ಬರೆಂರುತ್ತಾ ಹೊರ್ಡರು. ಗಣಿತದ ದ್ವಾರಿ ಶೈ. ನಂ. ಕೇಂದ್ರ / ಸಾಹಿತ್ಯ ಮಂಟಪ / ಪುಟ 38

ಟ್ಯಾಪ್ ನ್ಯಾಗ್ ಲ್ಯಾನ್‌ನ್ಯಾ ತೆಗೆದುಕೊಳ್ಳಲು
ಪ್ರಾರಂಭಿಸಿದರು. ಜೊತೆಗೆ, ಮಾದ್ರಾಸ್
ಮೋಟ್ರ್ಯಾ ಟ್ರೈನ್‌ನಲ್ಲಿ ಲೆಕ್ಕೆ ಬರೆಯುವ
ಗುಮಾಸ್ತರಾಗಿ ಕಾರ್ಯವನ್ನೂ ಮಾಡುತ್ತಿದ್ದರು.

“ಅದ್ದರಿಂದಲೇ ಅವರು ಗಣಿತ
ಪ್ರತಿಭೆಯಾಗಿದ್ದರೂ, ಇತರ ವಿಷಯಗಳಲ್ಲಿ
ವಿಫು’ಲರಾದ’ರು!” ಎಂದು ಧ್ವನಿ
ಅಶ್ಚಿಯದಿಂದ ಹೇಳಿದಳು. ಹಾಗಾದರೆ,
“ಗಣಿತ ಪ್ರಪಂಚಕ್ಕೆ ಅವರ ಕೊಡುಗೆ ಏನು?”

“ಅವರು 13ನೇ ವಯಸ್ಸಿನಲ್ಲಿದ್ದಾಗಿ,
ಲಂಡನ್ ವಿಶ್ವವಿದ್ಯಾಲಯದ ಮ್ಯಾಥೆಸರ್ ಎಸ್
ಎಲ್ ಲೋನೆ(S L Loney) ಅವರು ಬರೆದ
‘ಅಡ್ವಾನ್ಸ್ ಟ್ರಿಗೋರ್ಜೆಂಟ್’(Advanced
Trigonometry) ಪುಸ್ತಕವನ್ನು ಕರಗತ
ಮಾಡಿಕೊಂಡರು. ಆ ಸಮಯದಲ್ಲಿ, ಅವರು
ಈಗಾಗಲೇ ತಮ್ಮದೇ ಆದ ಪ್ರಮೇಯಗಳನ್ನು
ಕಂಡುಹಿಡಿದರು. 14ನೇ ವಯಸ್ಸಿನಲ್ಲಿ, ಅವರು

ಅನೇಕ ಅರ್ಥತಾ ಪ್ರಮಾಣಪತ್ರಗಳು ಮತ್ತು
ಪ್ರಶಸ್ತಿಗಳನ್ನು ಪಡೆದರು.

“ಅವರು 16ನೇ ವಯಸ್ಸಿನಲ್ಲಿದ್ದಾಗ,
ಜಿ ಎಸ್ ಕಾರ್(G S Carr) ಅವರ ಏ
ಸಿನಾಟ್ಸ್‌ಸ್ ಆಫ್ ಎಲಿಮೆಂಟರಿ ರಿಸಲ್‌ಬ್ರಿಂಗ್‌ನ್ ಇನ್‌
ಮ್ಯಾರ್ ಅಂಡ್ ಅಪ್ಲೈಡ್ ಮ್ಯಾಥಮ್ಯಾಟಿಕ್ಸ್”(A
Synopsis of Elementary Results in Pure
and Applied Mathematics) ಮುಸ್ತಕವನ್ನು
ವಿವರವಾಗಿ ಅಧ್ಯಯನ ಮಾಡಿದರು. ಇದು
5,000 ಪ್ರಮೇಯಗಳ ಸಂಗ್ರಹವಾಗಿತ್ತು.

ಅವರು ‘ಗಣಿತಶಾಸ್ತ್ರದಲ್ಲಿ ಯಾವುದೇ
ಜೈವಚಾರಿಕ ತರಬೇತಿಯನ್ನು ಪಡೆಯದೇ
ತಮ್ಮದೇ ಆದ ಸೂತ್ರಗಳನ್ನು ರಚಿಸಿದರು’
ಎಂಬುದು ಅವರ ನಿಜವಾದ ಸಾಧನೆಯಾಗಿದೆ.
ಅವರು ಸ್ವ-ಅಧ್ಯಯನ ವ್ಯಾಖ್ಯಾನ
ಗಣಿತಜ್ಞರಾಗಿದ್ದರು.

“ಅಣ್ಣಿ, ಅವರ ಬಗ್ಗೆ ಇನ್ನೂ ಬೇರೆ ವಿನಾದರೂ ಹೇಳಿಯಾ?” ಎಂದಳು ಧ್ವನಿ.

“1913ರಲ್ಲಿ, ಇಂಗ್ಲಿಷ್ ಗಣಿತಜ್ಞ ಜಿ ಹೆಚ್ ಹಾಡಿರ್ (G H Hardy) ಅವರಿಗೆ ವುದ್ರಾಸ್ಯಲ್ಲಿರುವ ಪರಿಚಿತವಿಲ್ಲದ ಲೆಕ್ಕು ಬರೆಯುವ ಗುಮಾಸ್ತನಿಂದ ವಿಚಿತ್ರವಾದ ಪತ್ರವು ಬಂದಿತು. ಹತ್ತು ಮಟಗಳ ಈ ಪತ್ರವು ಸುಮಾರು 120 ಪ್ರಮೇಯಗಳು, ಅಸಮರ್ಪಕ ಸಂಯೋಜನೆಗಳು, ಭಿನ್ನರಾಶಿಗಳು ಮತ್ತು ಇನ್ನೂ ಹೆಚ್ಚಿನದನ್ನು ಒಳಗೊಂಡಿತ್ತು.”

“ಪ್ರೌಢೆಸರ್ ಹಾಡಿರ್ ಅವರು ಅವುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಆದರೆ ಇತ್ತರ್ ಗ್ರಣಿತ್ ಜ್ಞಾರ್ಮಂತ್ ವುತ್ತು ಸಹೋದ್ಯೋಗಿಗಳೊಂದಿಗೆ ಚರ್ಚಿಸಿದರು. ಶ್ರೀನಿವಾಸ ರಾಮಾನುಜನ್ ಅವರು ಅನನ್ಯ ಗಣಿತ ಸಾಮರ್ಥ್ಯ ಹೊಂದಿರುವ ವ್ಯಕ್ತಿ ಎಂದು

ತೀವ್ಯಾರ್ಥನಿಸಿದರು. ಅವರ ಕೆಲಸವನ್ನು ಸಂಪೂರ್ಣವಾಗಿ ಅರ್ಥವಾಡಿಕೊಳ್ಳಲು, ಅವರು ರಾಮಾನುಜನ್ ಅವರನ್ನು ಹೆಚ್ಚಿನ ಸಂಶೋಧನೆಗಾಗಿ ಕೇಂಬ್ರಿಡ್ಜ್‌ಗೆ ಆಹ್ವಾನಿಸಿದರು. ವರಾಚ್‌ 1914ರಲ್ಲಿ, ರಾವರಾನುಜನ್ ಇಂಗ್ಲೆಂಡಿಗೆ ಹೋರಟರು. 1918ರಲ್ಲಿ, ಶ್ರೀನಿವಾಸ ರಾವರಾನುಜನ್ ಅವರು ರಾಯಲ್ ಸೌಸ್ಯಟಿಯ ಫೆಲೋ ಆಗಿ ಆಯ್ದಿಯಾದರು, ಇದು ಗಣಿತ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ವಿಶೇಷ ಕೊಡುಗೆ ನೀಡಿದ ವರಿಗೆ ಕೊಡುವ ಪ್ರಶಸ್ತಿಯಾಗಿದೆ.

ರಾಮಾನುಜನ್ ಐದು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿದ್ದು ಸಂಶೋಧನೆ ನಡೆಸಿದರು. 33 ನೇ ವಯಸ್ಸಿನಲ್ಲಿ ಅಂದರೆ, 1920ರ ಏಪ್ರಿಲ್ 26ರಂದು ಅನಾರೋಗ್ಯದ ಸಮಸ್ಯೆಯಿಂದ ನಿಧನರಾದರು.

“ಇನ್ನ ಹೇಳಿದೆ! ಅವರು ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಸತ್ತರಾ! ಎಂದು ಧ್ವನಿ ಆಶ್ಚರ್ಯದಿಂದ ಹೇಳಿದಳು.

“ದುರದ್ರಷ್ಟವಶಾತ್, ಅವರು ವುಡಿದರು. ಈಗ, ನಿನ್ನ ಯೋಜನಾ ಕಾರ್ಯಕ್ರಾಗಿ ಈ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಲು ನಿನಗೆ ಸಾಧ್ಯವಾಗುತ್ತದೆಯೇ?” ಎಂದು ಧ್ವನಿ ಕೇಳಿದ.

“ಹೌದು. ನಿನಗೆ ತುಂಬಾ ಧನ್ಯವಾದಗಳು” ಎಂದು ಹೇಳಿ ಧ್ವನಿ ತನ್ನ ಕೋಣೆಗೆ ಹೋದಳು.

ವುರುದಿನ ಶಾಲೆಯಲ್ಲಿ ತನ್ನ ಯೋಜನಾ ಕಾರ್ಯವನ್ನು ಸಲ್ಲಿಸಿದಳು. ಡಿಸೆಂಬರ್ 22ರಂದು ಸ್ವಧೇಯ ಫಲಿತಾಂಶ ಪ್ರಕಟವಾಗಿತು. ಧ್ವನಿಗೆ ಪ್ರಥಮ ದ್ವಿನಿ ಶ್ರೀ. ನಂ. ಕೇಂದ್ರ / ಸಾಹಿತ್ಯ ಮಂಟಪ / ಪುಟ 43

ಸ್ಥಾನ ಬಂದಿತು.

ಅವಳು ಶ್ರೀನಿವಾಸ ರಾಮಾನುಜನ್‌
ಒಗ್ಗೆ ಇನ್ನೂ ಅನೇಕ ವಿಷಯಗಳನ್ನು ಕಲಿತಳು.
ಕಲಿತದ್ದನ್ನು ಅಣ್ಣಿ ಧುವ್ ಜೋತೆ
ಚರ್ಚಿಸುತ್ತಿದ್ದಳು. *

ಮೂಲ: ಚಂಪಕ

ಮನ ಮಂಧನ

ಶ್ರೀನಿವಾಸ ರಾಮಾನುಜನ್ ಅವರು ಗಣಿತವನ್ನು
ಹೊರತುಪಡಿಸಿ ಬೇರೆ ವಿಷಯಗಳಲ್ಲಿ
ಅಸತ್ತಿ ಇರಲಿಲ್ಲ. ಅವುಗಳಲ್ಲಿ ಘೇರ್ ಆದರೂ
ಇವರ ಸಾಧನೆ ಮಾತ್ರ ನಿಲ್ಲಲಿಲ್ಲ.
ನಿನ್ನ ಅಭಿಪ್ರಾಯ ಏನು?

Srinivasa Ramanujan



Dhruvi had returned from school and was sitting in the garden lost in her thoughts¹. A while later, her older brother Dhruv came there and was surprised to see her sitting alone.

“What are you thinking

ಹೊಸ ಪದಗಳು

1. **Thought** (ತಾಟ್) – ಯೋಚನೆ / ಆಯೋಚನೆ

about, Dhruvi?” he asked.

“To celebrate National Mathematics Day on December 22, we have been asked to work on a project on Srinivasa Ramanujan. I’m trying to think about what I should write. Bhaiya, since you are doing your PhD in Mathematics, can you help me?” she asked.

“Of course! Don’t worry. I am free tomorrow, it being a Sunday. Keep your questions ready,” said Dhruv.

The next day, Dhruvi took a book and pen, and went into her brother’s room.

“Come in, Dhruvi! Let’s begin.”

“Firstly, tell me some general facts² about Shrinivas Ramanujan, his birthplace, his interests, etc.,” requested Dhruvi.

“Srinivasa Ramanujan is one of the greatest mathematicians of India. He was born on December 22, 1887, in Erode in Tamil Nadu. His birthday is celebrated all over India as National Mathematics Day as that was his favourite subject.”

“Noted,” said Dhruvi as she neatly wrote down these details in her notebook. “Now, please tell me about his education.”

ಹೊಸ ಪದಗಳು

2. Facts (ಘ್ಯಾಕ್ಷಣೆ) – ನಿಜ ಘಟನೆಗಳು

Dhruv said, “At the age of 5, he was admitted³ in a primary school at Kumbakonam in Tamil Nadu. But he never liked other subjects and spent most of his time studying Mathematics. At the age of 10, he secured the highest marks in the entire district and was sent to Town Higher Secondary School. He even received a scholarship to study at Government Arts College, Kumbakonam.”

“Funnily his love for Mathematics was also the biggest obstacle⁴ in his education. He loved

ಹೊಸ ಪದಗಳು

3. Admit (ಅಡ್ಯಿಟ್) – ಸೇರಿಸಿಕೊಳ್ಳು
/ಪ್ರವೇಶ ಕೊಡು

4. Obstacle (ಅಬ್ಸ್ಟಕ್ಲ್) – ಅಡಚಣೆ

Math so much that he neglected all other subjects. Even while attending the classes of other subjects, he would always be solving Math sums. The result was that in his class 11 examinations he failed in every subject except Math and because of this, his scholarship was withheld⁵.”

“This increased the difficulties for his family as they were poor. He lived off the charity⁶ of friends, filling notebooks with his mathematical discoveries. He also started taking Math tuitions and

ಹೊಸ ಪದಗಳು

5. Withheld (ವಿರೋಹಿತ)

– ತಡೆಹಿಡಿಯಲಾಗಿದೆ

6. Charity (ಚ್ಯಾರಿಟಿ) – ದತ್ತಿ / ಧಾನ

doing accounting⁷ work for the Madras Port Trust.”

“So even though he was a math genius⁸ he failed in other subjects!” exclaimed Dhruvi. “What was his contribution to the world of Maths?”

“At the age of 13, he mastered a book on Advanced Trigonometry written by London University's Professor S L Loney. By that time, he had already discovered⁹ theorems on his own.

ಹೊಸ ಪದಗಳು

- 7. Accountant** (ಅಕೌಂಟಂಟ್) – ಲೆಕ್ಕಿಗೆ
/ಲೆಕ್ಕು ಇಡುವ ಗುಮಾಸ್ತ
- 8. Genius** (ಜೀನಿಯಸ್) – ಅಸಾಧಾರಣ
ಪ್ರತಿಭೆ
- 9. Discover** (ಡಿಸ್ಕವರ್) – ಕಂಡುಹಿಡಿ

By the age of 14, he had received many merit¹⁰ certificates and awards.”

“When he was 16, he studied G S Carr's A Synopsis of Elementary Results in Pure and Applied Mathematics in detail. The book was a collection of 5,000 theorems¹¹.

He created formulae¹² on his own and his true achievement was that he did so, without any formal training in Mathematics. He was a self-taught mathematician.”

ಹೊಸ ಪದಗಳು

10. Merit (ಮೆರಿಟ್) – ಅರ್ಹತೆ

11. Theorem (ತೀಯೋರೆಮ್) – ಪ್ರಮೇಯ

12. Formula (ಫಾರ್ಮೂಲ್) – ಸೂತ್ರ

“Bhaiya, can you tell me anything else about him?” asked Dhruvi.

“In 1913, English mathematician, G H Hardy received a strange¹³ letter from an unknown accountant in Madras, India. The ten-page letter contained about 120 theorems, improper integrals¹⁴, fractions¹⁵ and so much more.”

“Professor Hardy who could not understand them completely, but

ಹೊಸ ಪದಗಳು

13. Strange (ಸ್ಟ್ರೇಂಜ್) – ಅಪರಿಚಿತ

14. Integral (ಇಂಟಿಗ್ರಲ್) – ಸಮಗ್ರ
/ಸಂಪೂರ್ಣ

15. Fractions (ಫ್ರಾಕ್ಶನ್) –
ಅಂಶ/ಭಿನ್ನರಾಶಿ

discussed it with other mathematicians and colleagues, and concluded that Srinivasa Ramanujan was a person of unique¹⁶ mathematical ability. To understand his work thoroughly, he invited Ramanujan to Cambridge for further research. In March 1914, Ramanujan boarded a steamer for England. In 1918, Srinivasa Ramanujan was elected as a Fellow of the Royal Society, an award given to individuals for their contribution in the field of maths and science.”

“Ramanujan stayed in England for five years and did

ಹೊಸ ಪದಗಳು

**16. Unique (ಯುನೀಕ್) – ಅಪೂರ್ವ
/ಅದ್ವಿತೀಯ/ಅಸಾಧಾರಣ**

research¹⁷. On April 26, 1920, he died at the age of 33 due to ailing health.”

“What! He died at such an early age!” exclaimed Dhruvi.

“Unfortunately, he did. Now, will you be able to compile¹⁸ all this information for your project?” asked Dhruv.

“Yes, I will. Thank you very much,” said Dhruvi and went back to her room. She submitted her project in school the next day.

ಹೊಸ ಪದಗಳು

17. Research (ರೀಸಚರ್ಚ್) – ಸಂಶೋಧನೆ

18. Compile (ಕಂಪೈಲ್) – ಸಂಕಲಿಸು
/ ವಿವರ ಸಂಗ್ರಹಣೆ

On December 22, the result of the competition was announced and Dhruvi won first place.

She also learnt many more things about Srinivasa Ramanujan and then discussed these too with Dhruv Bhaiya. *

ಮೂಲ: www.champak.in

‘ಧ್ವನಿ’ ಶೈಕ್ಷಣಿಕ ಯೋಜನೆಗಳ ವ್ಯಾಪ್ತಿಯಲ್ಲಿ ಉಚಿತ ಹಂಚಿಕೊಗಿ

ನಂಪರ್ಕ ಮಾಹಿತಿ:

ಧ್ವನಿ

ಶೈಕ್ಷಣಿಕ ನಂಪನ್ನಾಲ ಕೇಂದ್ರ

76, ‘ಪುಷ್ಟಾಂಜಳ’

ಒನೇ ಅಡ್ಡರನ್ತೆ,

ಶಿವಿಲಿ,

ಥಾರವಾಡ 580 007

ಮೋ: ೭೭೪ ೬೬೬ ೧೦೫೫

dhwanitrust@gmail.com
[www. dhwanitrust.org](http://www.dhwanitrust.org)

ಗಮನಿಸಿ :

ಈ ಶೈಕ್ಷಣಿಕ ಸಂಪನ್ಮೂಲವನ್ನು ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ ರೂಪಿಸಲಾಗಿದೆ.
ಇದನ್ನು ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ಮೂವಾರ್ನನುಮತಿಯಿಲ್ಲದೇ ವಾರ್ಷಿಕ
ಉದ್ದೇಶಗಳಾಗಿ ಮನಮೂರ್ದಿಸುವುದಾಗಲೇ, ಬಳಸಿಕೊಳ್ಳುವುದಾಗಲೇ ನಿಸಿದ್ದ. ಶೈಕ್ಷಣಿಕ
ಅಧ್ಯೇತದಿಂದ ತಿಕ್ಕರು, ಪಾಲರು, ಸಂಪನ್ಮೂಲ ವ್ಯಕ್ತಿಗಳು ಇದನ್ನು
ಉಪಯೋಗಿಸುವುದಾದರೆ ಧ್ವನಿ ಶ್ರೀ. ಸಂ. ಕೇಂದ್ರದ ಗಮನಕ್ಕೆ ತರವುದು ಅವೇಕ್ಷಣೀಯ.